

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |  
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ತಿರುಮಂಗೈಯಾಱ್ವಾರ್ ಅರುಳಿಚ್ಚೆಯ್  
|| ತಿರುವೆಲುಕೂಱ್ಪಿರುಕ್ಕೈ ||

*This document\* has been prepared by*

***Sunder Kidambi***

*with the blessings of*

ಶ್ರೀ ರಂಗರಾಮಾನುಜ ಮಹಾದೇಶಿಕನ್

**His Holiness *śrīmad āṇḍavan* of *śrīraṅgam***

---

\*This was typeset using skt, L<sup>A</sup>T<sub>E</sub>X, Itrans, and the **Baraha** font. Our sincere thanks to **Dr. Desikan Parthasarathy** of Bangalore for proofreading the document.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

## || ತಿರುವೆಲುಕೂಱ್ಪಿರುಕ್ಕೈ ||

ಅರುಳಾಳ ಪೈರುಮಾಳ್ ಎವ್ವೈರುಮಾನಾರ್ ಅರುಳಿಚ್ಚೆಯ್ ತನಿಯನ್ಗಳ್

ವಾಱಿ ಪರಕಾರ್ಲ ವಾಱಿ ಕಲಿಗನ್ನಿ

ವಾಱಿ ಕುಱ್ಪಿಯಲೂರ್ ವಾಱ್ವೇಂದರ್ ವಾಱಿಯರೋ  
ಮಾಯೋನೈ ವಾಳ್ವಲಿಯಾಲ್ ಮಂದಿರಂಗೊಳ್ ಮಂಗೈಯರ್ ಕೋರ್  
ತೂಯೋರ್ ಶುಡರ್ವಾನ ವೇಲ್ !

ಶೀರಾರ್ ತಿರುವೆಲು ಕೂಱ್ಪಿರುಕ್ಕೈ ಎನ್ನುಂ ಶೇ ತಮಿಲಾಲ್  
ಆರಾವಮುದರ್ ಕುಡಂದೈ ಪ್ಪಿರಾಂದರ್ ಅಡಿಯಿಣೈಕ್ಕೀಱ್  
ಏರಾರ್ ಮಱ್ಪೈಪ್ಪೈರುಳ್ ಎಲ್ಲಾಂ ಎಡುತ್ತಿವ್ವಲಗುಯ್ಯವೇ  
ಶೇರಾಮಲ್ ಶೋನ್ನ ಅರುಳ್ ಮಾರಿ ಪಾದಂ ತುಣೈ ನಮಕ್ಕೇ

‡ಒರು ಪೇರ್ ಉಂದಿಯಿರುಮಲರ್ ತ್ತವಿಶಿಲ್ \*  
ಒರುಮುಱ್ಪೈ ಅಯನೈ ಈನ್ವನೈ \* ಒರುಮುಱ್ಪೈ  
ಇರು ಶುಡರ್ ಮೀದಿನಿಲ್ ಇಯಂಗಾ \* ಮುಂ ಮದಿಳ್  
ಇಲಂಗೈ ಇರು ಕಾಲ್ ವಳೈಯ \* ಒರು ಶಿಲೈ  
ಒನ್ನಿಯ ಈರ್ ಎಯಿಱ್ಪಿಱಲ್ ವಾಯ್ ವಾಳಿಯಿರ್  
ಅಟ್ಟನೈ \* ಮೂವಡಿ ನಾನಿಲಂ ವೇಂಡಿ \*  
ಮುಪ್ಪುರಿ ನೂಲೊಡು ಮಾರ್ ಉರಿಯಿಲಂಗು  
ಮಾರ್ವಿನಿ \* ಇರು ಪಿಱಪ್ಪೈರು ಮಾರ್ ಆಗಿ \*  
ಒರುಮುಱ್ಪೈ ಈರ್ ಅಡಿ ಮೂವುಲಗಳಂದನೈ \*

**Attention:** Please note that the letters ಱಿ and ಱಿ denote  $\mu$  and  $\eta$  respectively, in Tamil. Also note that ಱ್ಪಿ sounds almost like ಱ್ಪಿ , ಱ್ಪಿ like ಱ್ಪಿ , and so on. The consonant-cluster ಱ್ಪಿ is pronounced somewhere between ಱ್ಪಿ and ಱ್ಪಿ. It is, however, colloquially acceptable to pronounce the clusters ಱ್ಪಿ and ಱ್ಪಿ as ತ್ತ and ನ್ನ, respectively.

ನಾಲ್ ದಿಶೈ ನಡುಂಗ ಅಂಜಿಱೈ ಪ್ಪಱವೈ  
 ಏಱೈ \* ನಾಲ್ ವಾಯ್ ಮುಂ ಮದತ್ತಿರು ಶೆವಿ  
 ಒರು ತನಿ ವೇಱತ್ತರಂದೈಯೈ \* ಒರು ನಾಳ್  
 ಇರು ನೀರ್ ಮಡುವುಳ್ ತೀರ್ತ್ತನೈ \* ಮುತ್ತೀ  
 ನಾನ್ ಮಱೈ ಐ ವಗೈ ವೇಱ್ಱೈ \* ಅಱು ತೊಱಿಲ್  
 ಅಂದಣರ್ ವಣಂಗುಂ ತನೈಯೈ \* ಐಂ ಪುರ್ಲನ್  
 ಅಗತ್ತಿನುಳ್ ಶೆಱುತ್ತು \* ನಾನುಡನ್ ಅಡಕ್ಕಿ  
 ಮು ಕ್ಕುಣತ್ತಿರಂದವೈ ಅಗಱೈ \* ಒನ್ನಿನಿಲ್  
 ಒನ್ನಿ ನಿನ್ನು \* ಆಂಗಿರು ಪಿಱಪ್ಪಱುಪ್ಪೋರ್  
 ಅಱಿಯುಂ ತನೈಯೈ \* ಮು ಕ್ಕಣ್ ನಾಲ್ ತೋಳ್  
 ಐ ವಾಯ್ ಅರವೋಡು \* ಅಱು ಪೊದಿ ಶಡೈಯೋನ್  
 ಅಱಿವರುಂ ತನೈ ಪ್ಪೆರುಮೈಯುಳ್ ನಿನ್ನನೈ \*  
 ಏಱ್ ಉಲಗೆಯಿಱ್ಱಿನಿಲ್ ಕೊಂಡನೈ \* ಕೂಱಿಯ  
 ಅಱು ಶುವೈ ಪ್ಪಯನುಂ ಆಯಿನೈ \* ಶುಡರ್ ವಿಡುಂ  
 ಐಂ ಪಡೈ ಅಂಗೈಯುಳ್ ಅಮರ್ಂದನೈ \* ಶುಂದರ  
 ನಾಲ್ ತೋಳ್ ಮುನ್ನೀರ್ ವಣ್ಣ \* ನಿನ್ ಈರ್ ಅಡಿ  
 ಒನ್ನಿಯ ಮನತ್ತಾಲ್ \* ಒರು ಮದಿ ಮುಗತ್ತು  
 ಮಂಗೈಯರ್ ಇರುವರುಂ ಮಲರ್ ಅನ \* ಅಂಗೈಯಿಲ್  
 ಮುಪ್ಪೊಱುದುಂ ವರುಡ ಅಱಿದುಯಿಲ್ ಅಮರ್ಂದನೈ \*  
 ನೆಱೈ ಮುಱೈ ನಾಲ್ ವಗೈ ವರುಣಮುಂ ಆಯಿನೈ \*  
 ಮೇದಗುಂ ಐಂ ಪೆರುಂ ಬೂದಮುಂ ನೀಯೇ \*  
 ಅಱುಪದ ಮುರಲುಂ ಕೂಂದಲ್ ಕಾರಣಂ \*  
 ಏಱ್ ವಿಡೈ ಅಡಂಗ ಚ್ಚೆಱ್ಱಿನೈ \* ಅಱು ವಗೈ  
 ಚ್ಚಮಯಮುಂ ಅಱಿವರು ನಿಲೈಯಿನೈ \* ಐಮ್ಮಾಲ್  
 ಓದಿಯೈ ಆಗತ್ತಿರುತ್ತಿನೈ \* ಅಱಮುದಲ್  
 ನಾನ್ಗವೈಯಾಯ್ ಮೂರ್ತ್ತಿನ್ ಮೂನ್ಱಾಯ್ \*  
 ಇರು ವಗೈ ಪ್ಪಯನಾಯ್ ಒನ್ಱಾಯ್ ವಿರಿಂದು  
 ನಿನ್ನನೈ \* ಕುನ್ಱ ಮದು ಮಲರ್ ಚ್ಚೋಲೈ  
 ವಣ್ ಕೊಡಿ ಪ್ಪಡಪ್ಪೈ \* ವರು ಪುನಲ್ ಪೊನ್ನಿ

ಮಾ ಮಣಿ ಅಲೈಕ್ಕುಂ \* ಶೆನ್ನೆಲ್ ಒಣ್ ಕಱಿನಿ  
 ತ್ತಿಗೞ್ ವನಂ ಉಡುತ್ತ \* ಕೞ್ಪೋರ್ ಪುರಿಶೈ  
 ಕನಗ ಮಾಳಿಗೈ \* ನಿಮಿರ್ ಕೊಡಿ ವಿಶುಮ್ಬಿಲ್  
 ಇಳಂ ಪಿೞ್ಪೈ ತುವಕ್ಕುಂ \* ಶೆಲ್ವಂ ಮಲ್ಗು ತೇ  
 ತಿರುಕ್ಕುಡಂದೈ \* ಅಂದಣರ್ ಮಂದಿರ ಮೊೞಿಯುಡಣ್  
 ವಣಂಗ \* ಆಡರವಮಳಿಯಿಲ್ ಅೞಿದುಯಿಲ್  
 ಅಮರ್ಂದ ಪರಮ \* ನಿಣ್ ಅಡಿಯಿಣೈ ಪಣಿವಣ್  
 ವರುಂ ಇಡರ್ ಅಗಲ ಮಾೞ್ಪೋ ವಿನೈಯೇ

ಇದು ಕವ್ಬರ್ ಪಾಡಿಯ ಪಾಡಲ್ ಎನ್ನರ್

ಇಡಂಗೊಂಡ ನೆಂಜದಿಣಂಕಿ ಕೈಡಪ್ಪಣ್ \* ಎನ್ನುಂ ಪೊನ್ನಿ -  
 ತ್ತಡಂಗೊಂಡ ತಾಮರೈ ಶೂಟುಂ ಮಲರ್ಂದ ತಣ್ ಪೂಂಗುಡಂದೈ \*  
 ವಿಡಂಗೊಂಡ ವೆಣ್ಬಲ್ ಕರುಂದುತ್ತಿ ಚ್ಚೆಂಗಣ್ ತಱಲುಮಿೞ್ವಾಯ್ \*  
 ಪಡಂಗೊಂಡ ಪಾವ್ಬಣೈ ಪ್ಪಳೈ ಕೊಂಡಾಣ್ ತಿರು ಪ್ಪಾದಂಗಳೇ

|| ತಿರುಮಂಗೈಯಾೞ್ವಾರ್ ತಿರುವಡಿಗಳೇ ಶರಣಂ ||